

Naveen Complex, 7th Floor, 14, M.G. Road,

Bengaluru - 560001 India. Ph: 080 - 42897000, 25584181

E-mail: corporate_office@naveentile.com, mclblore@naveentile.com



GSTN: 29AABCM2526R1ZZ CIN: L26914KA1983PLC005401

Date: 14.02.2022

To, BSE Ltd.

MCL: SEC: 2022

Floor 25, P J Towers, Dalal Street,

MUMBAI 400 001. STOCK CODE: 515037 To, National Stock Exchange of India Limited, Fxchange Plaza, Bandra Kurla Complex, Bandra (East), MUMBAI 400 051. STOCK CODE: MURUDCLRA

Sub: - Publication in Newspaper - Financial Results for the quarter / nine month ended 31.12.2021.

In continuation to our outcome of Board Meeting dated February 12, 2022 with regard to Unaudited (Standalone & Consolidated) Financial Results for the quarter/nine months ended December 31, 2021. Please find enclosed herein under a copy of the advertisement published in English and Kannada (vernacular language) newspapers.

This is for your information and records.

Thanking You,

Yours' faithfully,

For Murudeshwar Ceramics Limited

Ashok Kumar

Company Secretary and

Compliance Officer

FE SUNDAY

GLANCE FINANCE LIMITED

CIN: L65920MH1994PLC081333 7, Kitab Mahal, 192, Dr.D.N.Road, Fort, Mumbai - 400001 Email: glance@glancefin.com Website: www.glancefinance.in, Tel No: 022-40100193

EXTRACT OF UNAUDITED FINANCIAL RESULTS FOR THE QUARTER AND NINE MONTH ENDED DECEMBER 31, 2021

Sr.	Particulars	Quarter Ended	Nine Month Ended	Quarter Ended 31-12-2020	
No.	raruculars	31-12-2021	31-12-2021		
3000		Reviewed	Reviewed	Reviewed	
1	Total Income From Operations	214.64	532.23	117.76	
2	Net Profit/(Loss) for the period (Before tax, exceptional and/ or extraordinary items)	112.26	316.40	91.31	
3	Net Profit/(Loss) for the period before tax (after exceptional and / or extraordinary items)	112.26	316.40	91.31	
4	Net Profit/(Loss) for the period After tax (after exceptional and / or extraordinary items)	82.32	210.92	51.72	
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	27.83	502.05	122.55	
6	Equity Share Capital	227.52	227.52	227.52	
7	Earnings Per Share (of Rs.10/- each)	7		COLOR BOTTLE	
	Basic:	3.65	9.35	2.29	
	Diluted:	3.65	9.35	2.29	

1 The above unaudited financial results have been reviewed by the Audit Committee and have been approved by the Board of Directors at their respective meetings held on 12.02.2022 pursuant to Regulation 33 of SEBI (Listing Obligation and Disclosure Requirements), Regulations 2015 (as amended). The above results have been prepared in accordance with Indian Accounting Standards ('Ind AS') notified under Section 133 of the Companies

Act, 2013, read together with the Companies (Indian Accounting Standards) Rules, 201S (as amended). The Statutory Auditors of the Company have carried out a Limited Review of the results for the quarter/Nine month ended December 31, 2021 and have issued an qualified review report (refer para no.4 of Limited Review Report).

The Company is primarily engaged in the Finance & Investment activities and all other activities revolve around the main business of the Company. Further, all activities are conducted within India and as such there is no separate reportable segment, as per the IndAS 108 "Operating Segments" specified under Section 133 of the Act. The outbreak of Coronavirus (COVID-19) pandemic globally and in India has resulted in a slowdown of economic

the quarter/nine month ended December 31, 2021. Further, in terms of COV1D-19 regulatory package announced by Reserve Bank of India (RBI) on March 27, 2020 and its subsequent extention is not considered to result in significant increase in credit risk us per Ind AS

activity. The company has evaluated the impact of this pandemic on its business operations during the quarter/ nine month ended December 31, 2021. The pandemic has not materially impacted revenues of the Company for

The extent to which the pandemic will impact Company's results will depend on future developments, which are highly uncertain, including, among things, any new information concerning the severity of the COVID-19 pandemic and any action to contain its spread or mitigate its impact whether government mandated or elected by the Company. Given the uncertainty over the potential macro economic condition, the impact of the global health pandemic may be different from that estimated as at the approval of these financial results and the Company will continue to closely monitor any material changes to future economic conditions.

Provision for Gratuity and Leave encashment is made on estimated basis.

109 for staging of accounts

Place: Mumbai

6 Previous period's / Year's figures have been regrouped / rearranged wherever necessary.

For Glance Finance Limited Narendra Karnavat

(Director)

(DIN: 00027130)

Date: 12.02.2022

DUROPLY INDUSTRIES LIMITED

Regd. Off.: 9 Parsee Church Street. Kolkata - 700001 Phone No: (033) 2265 2274 E-mail: corp@duroply.com; Website: www.duroply.in CIN: L20211WB1957PLC023493 EXTRACT FOR STATEMENT OF STANDALONE UNAUDITED FINANCIAL RESULTS

FOR THE QUARTER AND NINE MONTHS ENDED 31ST DECEMBER 2021

	PARTICULARS	Qu	arter En	ded	Nine M End	Year Ended	
	1 ANTIOOEANO	31.12.2021	30.9.2021	30.12.2020	31.12.2021	31.12.2020	31-3-2021
		(Un-audited)	(Un-audited)	(Un-audited)	(Un-audited)	(Un-audited)	(Audited)
1,	Total Income from operation	5525.78	4640.22	5686.76	13708.52	12715.33	18327.43
2.	Net Profit/ (Loss) from Ordinary Activities before tax	1.21	(146.25)	1.94	(459.49)	(1625.93)	(484.91)
3.	Net Profit (Loss) from Ordinary Activities after tax	77.19	(121.47)	15.33	(271.68)	(1179.79)	(245.13)
4.	Total Comprehensive Income for the period (Comprising Profit/(Loss) for the period and other Comprehensive Income (after tax))	71.31	(127.29)	5.81	(289.18)	(1208.35)	(266.27)
5.	Equity Share Capital (Face value of ₹ 10/- per Share)	646.36	646.36	646.36	646.36	646.36	646.36
6.	Earnings per share (of ₹ 10 each) (for continuing and discontinued operations) (not annualised) [in ₹]				00.357	05555	
	Basic & Diluted	1.19	(1.88)	0.24	(4.21)	(18.26)	(3.79)

The above is an extract of the detailed format of Quarterly / Nine Months Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly/ Nine Months Financial Results are available on the Stock Exchange website www.bseindia.com and on Company's website www.duroply.in The above results have been reviewed by the Audit Committee and subsequently approved by the Board of Directors at their respective meetings held on 11th

Due to the impact of continuing COVID-19 pandemic globally and in India, the Company's management has made assessment of likely adverse impact on business and financial risks, and believes that the impact is likely to be short to medium term in nature. The management does not see any long term risks in the Company's ability to continue as a going concern and meeting its liabilities as and when they

The financial results have been prepared in accordance with the recognition and measurement principles laid down in Indian Accounting Standard 34 - Interim Financial Reporting, notified under Section 133 of the Companies Act, 2013 read with Companies (Indian Accounting Standards) Rules, 2015, as amended from time to time, and other accounting principles generally accepted in India. Previous period's figures have been reclassified/regrouped/restated, whereve

By Order of the Board

Place : Kolkata Date: 11th February, 2022 SUDEEP CHITLANGIA Managing Director DIN 00093908

MURUDESHWAR CERAMICS LTD. Regd.Office: 604/B, Murudeshwar Bhavan Gokul Road,

HUBBALLI-580 030 ☎ 0836-2331615/18 Fax: 0836-4252583 CIN:L26914KA1983PLC005481 email:mclho@naveentile.com Website:www.naveentile.com

CONSOLIDATED UNAUDITED FINANCIAL RESULTS FOR THE QUARTER & NINE MONTHS ENDED 31st DECEMBER 2021 (Rs. in lakhs)

_				from its measury
SI.	ET transport to the control of the c	Quarter ending 31.12.2021	Year to date Figures 31.12.2021	Corresponding 3 months Ended in the Previous year 31.12. 2020
1	Total income from Operations	3,824.21	8,629.09	2,819.67
2	Net Profit / (Loss) for the period (before Tax Exceptional and/or Extra Ordinary Items)	150.57	161.16	201.06
3	Net profit/(Loss)for the period before tax (after Exceptional and/or Extra-ordinary items)	150.57	161.16	201.06
4	Net profit/(Loss)for the period after tax (after Exceptional and/or Extra-ordinary items)	125.00	133.80	201.06
5	Share of Profit (Loss) of Associates Accounted for using Equity Method	29.61	55.77	
6	Total Comprehensive Income for the period [(Comprising Profit/(Loss) for the period (aftertax)& Other Comprehensive Income (after tax)]	154.61	189.57	201.06
7	Paid up Equity Share Capital	5,233.91	5,233.91	4,758.17
8	Reserves (excluding Revaluation Reserve)as shown in the Audited Balance Sheet of the previous year)	27,838.29	27,838.29	28,671.41
9	Earnings Per Share (of Rs.10/- each)(for continuing and discontinued operations) 1.Basic : 2.Diluted :	0.295 0.268	0.362 0.329	0.42 0.42

Note: 1. The above results for the Quarterended 31st December, 2021 have been reviewed by the Audit Committee and approved by the Board of Directors in their meetings held on 12.02.2022 and Statutory Auditors of the Company have carried out a Limited Review.

2. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Half Year Financial Results are available on the Stock Exchanges websites namely (www. bseindia.com, (BSE). www.nseindia.com (NSE) & Company's website: www.naveentile.com.

Previous periods figures have been re-grouped/re-classified. wherever necessary.

financialexp.epapr.in

By order of the Board of Directors For Murudeshwar Ceramics Ltd., Satish R. Shetty Chairman & Managing Director DIN.00037526



VICEROY HOTELS LIMITED

Regd.Office: Plot No.20, Sector-I, Survey No.64, 4th Floor, HUDA Techno Enclave, Hyderabad - 500 081, Telangana Phone No.040-23119695 / 40349999 Fax.No.040-40349828,

email: secretarial.viceroy@gmail.com, www.viceroyhotels.in, CIN:L55101TG1965PLC001048

VICEROY	74 NIBYAT OIN	I= X. MONS			100000	ANICIAL E						
STATEMENT OF ST			MONTHS					OK IIIL	QUARTE	.IX	(Rs. In Lakh
STANDALONE CONSOLIDATED												
PARTICULARS	QUARTER ENDED 31-12-2021 UnAudited	QUARTER ENDED 30-09-2021 UnAudited	QUARTER ENDED 31-12-2020 UnAudited	ENDED 31-12-2021	ENDED	ENDED 31-03-2021	QUARTER ENDED 31-12-2021 UnAudited	ENDED 30-09-2021	ENDED 31-12-2020	ENDED 31-12-2021	9 MONTHS ENDED 31-12-2020 I UnAudited	ENDED 31-03-202
Income												
(a) Revenue from operations	1,697.47	1,065.06	887.36	3,241.50	1,422.60	2,206.75	2319.11	1564.35	1,251.64	4,536.84	1,943.87	3,476.4
(b) Other Income	62.77	135.00	70.92	230.06	110.30	267.54	96.71	162.74	128.53	348.43	243.50	587.8
Total Income	1,760.24	1,200.07	958.28	3,471.56	1,532.90	2,474.29	2415.82	1727.09	1,380.17	4885.27	2,187.37	4,064.3
Expenses					-			-			1	
(a) Cost of materials consumed	357.47	249.47	229.87	719.44	331.58	551.70	1109.58	922.37	412.80	2,217.54	587.50	1,631.1
(b) Employee benefits expense	347.70	310.16	302.08	963.54	670.44	1,027.96	352.07	344.84	355.80	1,034.56	819.62	1,237.5
(c) Fuel, Power and Light	168.37	128.07	94.10	383.65	252.94	373.10	175.48	134.05	125.85	408.76	317.75	438.4
(d) Finance Cost	2.61	15.70	0.02	18.33	7.26	30.24	8.99	16.97	3.55	28.14	14.38	60.7
(e) Depreciation and amortisation expense	212.43	212.47	212.62	637.35	637.57	849.90	212.43	207.33	246.88	642.89	750.07	994.3
(f) Other expenses	661.89	408.13	563.94	1,298.43	1,194.00	1,654.91	797.69	1136.67	623.76	2,253.56	1,471.36	2,145.1
Total Expenses	1,750.47	1,324.01	1,402.63	4,020.74	3,093.79	4,487.81	2656.24	2762.23	1,768.64	6585.45	3,960.68	6507.4
Profit / (Loss) before Exceptional items											7 1	
and Tax	9.77	(123.94)	(444.35)	(549.18)	(1560.89)	(2013.52)	(240.42)	(1,035.14)	(388.47)	(1700.18) (1773.31)	(2443.07
Exceptional items	-	-	-	-	-	-	-	-	-			
Profit / (Loss) before Tax	9.77	(123.94)	(444.35)	(549.18)	(1560.89)	(2013.52)	(240.42)	(1,035.14)	(388.47)	(1700.18) (1773.31)	(2443.07
Tax expense							-	9		-		
- Current Tax	-	-	-	-	-	-	-	-	-		-	
- Deferred Tax	(20.47)	(117.29)	(96.30)	(61.86)	(289.10)	(386.08)	(20.47)	(104.42)	(74.07)	(50.76)	(222.37)	(386.21
Profit / (Loss) for the period from						7		•			1	
Continuing operations	(10.70)	(241.23)	(348.05)	(611.04)	(1271.79)	(1627.44)	(260.89)	(1139.56)	(314.40)	(1750.94)	(1550.94)	(2,056.86
Extraordinary Item	-	7	-	· -	-		1	-	-			
Other Comprehensive Income	-	-	-	-	-	-	-	-	-		-	
i) items that will not reclassified to Profit												
& Loss Account	-	-	-	-	-	-	-	-	-		-	
ii) items that will be reclassified to Profit												
& Loss Account	-	-	-	-	-	-		_	-		-	
Total Comprehensive Income for the								7			7	
period	(10.70)	(241.23)	(348.05)	(611.04)	, ,	(1627.44)	(260.89)				(1550.94)	
Paid-up equity share capital	4240.52	4240.52	4240.52	4240.52	4240.52	4240.52	4240.52	4240.52	4240.52	4240.52	4240.52	4240.5
(Face Value : Rs.10/- per share)												
Earnings per share												
(Face value of Rs.10/- each)												
(a) Basic	(0.03)	(0.57)	(0.82)	(1.44)		(3.84)	(0.62)	(2.69)			1 ' 1	(8)
(b) Diluted	(0.03)	(0.57)	(0.82)	(1.44)	(3.00)	(3.84)	(0.62)	(2.69)	(0.74)	(4.13)	(3.66)	(4.85
NOTES:		-			-		-	-		-		

Place: Hyderabad

Date: 12-02-2022

1. The above results have been approved in the Board meeting held on 12.02.2022. The statutory auditors of the company have carried out auditors report for the Quarter ended 31.12.2021

2. The above is an extract of the detailed format of Quarterly/Annual Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the website of the Stock Exchange(s) and the listed entity. (www.nseindia.com, www.bseindia.com and on the company's website: www.viceroyhotels.in.)

For VICEROY HOTELS LIMITED

Karuchola KoteswaraRao

Resolution Professional in the matter Regnno.IBBI/IPA-003/IP-N00039/2017-18/1030

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES. NOT FOR RELEASE, PUBLICATION OR DISTRIBUTION DIRECTLY OR INDIRECTLY OUTSIDE INDIA

PUBLIC ANNOUNCEMENT



TVS SUPPLY CHAIN SOLUTIONS LIMITED

Our Company was originally incorporated as "TVS Logistics Services Limited" in Madural, a public limited company under the Companies Act, 1956, pursuant to a certificate of incorporation dated November 16, 2004 and certificate of commencement of business dated November 29, 2004 issued by the Registrar of Companies, Tamil Nadu. Thereafter, the name of our Company was changed to its present name, "TVS Supply Chain Solutions Limited", pursuant to a special resolution passed in the extra-ordinary general meeting of the Shareholders held on November 19, 2018. Consequently, a certificate of incorporation pursuant to change of name dated February 27, 2019 was issued by the RoC to reflect the change in name. For further details relating to the changes in registered office of our Company, see "History and Certain Corporate Matters" on page 282 of the Draft Red Herring Prospectus dated February 11, 2022 and filed with Securities and Exchange Board of India on February 12, 2022 ("DRHP").

Registered Office: 10 Jawahar Road, Chokkikulam, Madurai - 625 002, Tamil Nadu, India; Corporate Office: No.58, Eldams road, Teynampet, Chennai - 600 018, Tamil Nadu, India; Tel: + 91 44 66857777; Website: www.tvsscs.com; Contact Person: P.D. Krishna Prasad, Company Secretary and Compliance Officer: Tel.: +91 44 6685 7777, E-mail: cs.compliance@tvsscs.com; Corporate Identity Number: U63011TN2004PLC054655

OUR PROMOTERS: TVS MOBILITY PRIVATE LIMITED, T.S. RAJAM RUBBERS PRIVATE LIMITED, DHINRAMA MOBILITY SOLUTION PRIVATE LIMITED AND RAMACHANDHRAN DINESH

INITIAL PUBLIC OFFERING OF UP TO [●] EQUITY SHARES OF FACE VALUE OF ₹ 1 EACH ("EQUITY SHARES") OF TVS SUPPLY CHAIN SOLUTIONS LIMITED ("OUR COMPANY" OR THE "ISSUER") FOR CASH AT A PRICE OF ₹ [●] PER EQUITY SHARE (INCLUDING A PREMIUM OF ₹ [•] PER EQUITY SHARE) ("OFFER PRICE") AGGREGATING UP TO ₹ [•] MILLION ("OFFER"). THE OFFER COMPRISES OF A FRESH ISSUE OF UP TO [•] EQUITY SHARES AGGREGATING UP TO ₹ 20,000 MILLION (THE "FRESH ISSUE") AND AN OFFER FOR SALE OF UP TO 59,477,497 EQUITY SHARES AGGREGATING UP TO ₹ [+] MILLION, COMPRISING OF UP TO 20,000,000 EQUITY SHARES AGGREGATING UP TO ₹ [+] MILLION BY TVS MOBILITY PRIVATE LIMITED ("PROMOTER SELLING SHAREHOLDER"), UP TO 15,858,470 EQUITY SHARES AGGREGATING UP TO ₹ [•] MILLION BY OMEGA TC HOLDINGS PTE. LTD., UP TO 12,549,890 EQUITY SHARES AGGREGATING UP TO ₹ [●] MILLION BY MAHOGANY SINGAPORE COMPANY PTE. LTD., UP TO 1,454,880 EQUITY SHARES AGGREGATING UP TO ₹ [●] MILLION BY TATA CAPITAL FINANCIAL SERVICES LIMITED AND UP TO 4,183,297 EQUITY SHARES AGGREGATING UP TO ₹ [.] MILLION BY DRSR LOGISTICS SERVICES PRIVATE LIMITED (COLLECTIVELY THE, "INVESTOR SELLING SHAREHOLDER"), AND UP TO 5,430,960 EQUITY SHARES AGGREGATING UP TO ₹ [+] MILLION BY OTHER SELLING SHAREHOLDERS AS SET OUT UNDER ANNEXURE A ("OTHER SELLING SHAREHOLDERS"). THE PROMOTER SELLING SHAREHOLDER, INVESTOR SELLING SHAREHOLDERS AND OTHER SELLING SHAREHOLDERS, COLLECTIVELY REFERRED AS "SELLING SHAREHOLDERS" AND SUCH OFFER FOR SALE BY THE SELLING SHAREHOLDERS, THE "OFFER FOR SALE"). THE OFFER WILL CONSTITUTE [•]% OF OUR POST-OFFER PAID-UP EQUITY SHARE CAPITAL.

SUBJECT TO RECEIPT OF REQUISITE CORPORATE APPROVALS, OUR COMPANY, IN CONSULTATION WITH THE BRLMS, MAY CONSIDER A FURTHER ISSUE OF SPECIFIED SECURITIES THROUGH A PRIVATE PLACEMENT, PREFERENTIAL OFFER OR ANY OTHER METHOD AS MAY BE PERMITTED UNDER APPLICABLE LAW TO ANY PERSON(S), AGGREGATING UP TO ₹ 4,000 MILLION, AT ITS DISCRETION, PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). IF THE PRE-IPO PLACEMENT IS COMPLETED, THE FRESH ISSUE SIZE WILL BE REDUCED TO THE EXTENT OF SUCH PRE-IPO PLACEMENT, SUBJECT TO THE OFFER COMPLYING WITH RULE 19(2)(b) OF THE SECURITIES CONTRACTS (REGULATION) RULES, 1957, AS AMENDED ("SCRR").

THE PRICE BAND AND THE MINIMUM BID LOT WILL BE DECIDED BY OUR COMPANY AND THE SELLING SHAREHOLDERS IN CONSULTATION WITH THE BRLMS AND WILL BE ADVERTISED IN [+] EDITIONS OF [+] (A WIDELY CIRCULATED ENGLISH NATIONAL DAILY NEWSPAPER), [•] EDITIONS OF [•] (A WIDELY CIRCULATED HINDI NATIONAL DAILY NEWSPAPER) AND [•] EDITIONS OF [•] (A WIDELY CIRCULATED TAMIL DAILY NEWSPAPER, TAMIL BEING THE REGIONAL LANGUAGE OF TAMIL NADU WHERE OUR REGISTERED OFFICE IS LOCATED), AT LEAST TWO WORKING DAYS PRIOR TO THE BID/OFFER OPENING DATE AND SHALL BE MADE AVAILABLE TO BSE LIMITED ("BSE") AND NATIONAL STOCK EXCHANGE OF INDIA LIMITED ("NSE", TOGETHER WITH BSE, THE "STOCK EXCHANGES") FOR UPLOADING ON THEIR RESPECTIVE WEBSITES IN ACCORDANCE WITH SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED (THE "SEBI ICDR REGULATIONS").

In case of any revision in the Price Band, the Bid/Offer Period will be extended by at least three additional Working Days after such revision in the Price Band, subject to the Bid/Offer Period not exceeding 10 Working Days. In cases of force majeure, banking strike or similar circumstances, our Company may, for reasons to be recorded in writing, extend the Bid /Offer Period for a minimum of three Working Days, subject to the Bid/Offer Period not exceeding 10 Working Days. Any revision in the Price Band and the revised Bid/Offer Period, if applicable, shall be widely disseminated by notification to the Stock Exchanges, by issuing a press release, and also by indicating the change on the respective websites of the BRLMs and at the terminals of the members of the Syndicate and by intimation to Designated Intermediaries and the Sponsor Bank, as applicable

The Offer is being made in terms of Rule 19(2)(b) of the SCRR read with Regulation 31 of the SEBI ICDR Regulations. This Offer is being made through the Book Building Process in accordance with Regulation 6(2) of the SEBI ICDR Regulations. wherein not less than 75% of the Offer shall be available for allocation on a proportionate basis to Qualified Institutional Buyers ("QIBs") (the "QIB Portion"), provided that our Company and the Selling Shareholders in consultation with the BRLMs may allocate up to 60% of the QIB Portion to Anchor Investors on a discretionary basis (the "Anchor Investor Portion"). One-third of the Anchor Investor Portion shall be reserved for domestic Mutual Funds, subject to valid Bids being received. from the domestic Mutual Funds at or above the Anchor Investor Allocation Price in accordance with the SEBI ICDR Regulations. In the event of under-subscription, or non-allocation in the Anchor Investor Portion, the balance Equity Shares shall be added to the QIB Portion (other than Anchor Investor Portion) ("Net QIB Portion"). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to all QIBs, including Mutual Funds, subject to valid Bids being received at or above the Offer Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining Net QIB Portion for proportionate allocation to QIBs. Further, (a) not more than 15% of the Offer shall be available for allocation to Non-Institutional Investors (out of which one third shall be reserved for Bidders with Bids exceeding ₹0.2 million up to ₹1 million and two-thirds shall be reserved for Bidders with Bids exceeding ₹1 million) and (b) not more than 10% of the Offer shall be available for allocation to Retail Individual Investors ('RIIs') in accordance with the SEBI ICDR Regulations, subject to valid Bids being received from them at or above the Offer Price, All potential Bidders, other than Anchor Investors, are mandatorily required to participate in the Offer through the Application Supported by Blocked Amount ("ASBA") process by providing details of their respective ASBA Account (as defined in the DRHP), which will be blocked by the Self Certified Syndicate Banks ("SCSBs") or the Sponsor Bank, as the case may be, to the extent of their respective Bid Amounts, Anchor Investors are not permitted to participate in the Anchor Investor Portion through the ASBA process. For details, see "Offer Procedure" beginning on page 637 of the DRHP.

This public announcement is being made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, receipt of requisite approvals, market conditions and other considerations, to make an initial public offering of its Equity Shares pursuant to the Offer and has filed the DRHP with the Securities and Exchange Board of India ("SEBI") on February 12, 2022. Pursuant to Regulation 26(1) of the SEBI ICDR Regulations, the DRHP filed with SEBI shall be made public for comments, if any, for a period of at least 21 days from the date of such filing by hosting it on the website of SEBI at www.sebi.gov.in, websites of the Stock Exchanges i.e. BSE and NSE at, www.bseindia.com, www.nseindia.com, respectively and the websites of the BRLMs, i.e. JM Financial Limited, Axis Capital Limited, J. P. Morgan India Private Limited, BNP Paribas, Edelweiss Financial Services Limited and Equirus Capital Private Limited at www.jmfl.com, www.axiscapital.co.in, www.bnpparibas.co.in, www.edelweissfin.com and www.equirus.com, respectively. Our Company invites the public to give their comments on the DRHP filed with SEBI, with respect to disclosures made in the DRHP. The members of the public are requested to send a copy of the comments to SEBI, to the Company Secretary and Compliance Officer of our Company and/or the BRLMs at their respective addresses mentioned herein. All comments must be received by SEBI and/or our Company Secretary and Compliance Officer of our Company and/or the BRLMs in relation to the Offer on or before 5.00 p.m. on the 21" day from the aforesaid date of filing of the DRHP with SEBI

Investments in equity and equity-related securities involve a degree of risk and investors should not invest any funds in the Offer unless they can afford to take the risk of losing their investment. Investors are advised to read the risk factors carefully before taking an investment decision in the Offer. For taking an investment decision, investors must rely on their own examination of our Company and the Offer, including the risks involved. The Equity Shares in the Offer have not been recommended or approved by the SEBI, nor does SEBI guarantee the accuracy or adequacy of the Contents of the Draft Red Herring Prospectus. Specific attention of the investors is invited to "Risk Factors" beginning on page 77 of the DRHP. Any decision to invest in the Equity Shares described in the DRHP may only be taken after a red herring Prospectus ("Red Herring Prospectus") has been filed with the ROC and must be made solely on the basis of such Red Herring Prospectus as there may be material changes in the Red Herring Prospectus from the DRHP. The Equity Shares, when offered through the Red Herring Prospectus, are proposed to be listed on BSE and NSE.

For details of the share capital and capital structure of our Company, please see the section titled "Capital Structure" beginning on page 138 of the DRHP. The liability of the members of our Company is limited. For details of the main objects of our Company as contained in the Memorandum of Association, please see the section titled "History and Certain Corporate Matters" beginning on page 282 of the DRHP.

BOOK RUNNING LEAD MANAGERS						
JM FINANCIAL	AXIS CAPITAL	J.P.Morgan	BNP PARIBAS	Edelweiss Heles create, values protect	A Equirus	LINK Intime
JM Financial Limited 7° Floor, Cnergy, Appasaheb Marathe Marg, Prabhadevi Mumbai - 400 025, Maharashtra, India Tel.: +91 22 6630 3030 E-mail: tvsscs.ipo@jmfl.com Investor Grievance E-mail: grievance.ibd@jmfl.com Website: www.jmfl.com Contact Person: Prachee Dhuri SEBI Registration No.: INM000010361	Axis Capital Limited 1" Floor, Axis House, C-2, Wadia International Center, Pandurang Budhkar Marg Worli, Mumbai - 400 025, Maharashtra, India Tel.: +91 22 4325 2183 E-mail: tvs.ipo@axiscap.in Investor Grievance E-mail: complaints@axiscap.in Website: www.axiscapital.co.in Contact Person: Pavan Naik SEBI Registration No.: INM000012029	J. P. Morgan India Private Limited J.P. Morgan Towers, Off C.S.T Road, Kalina, Santacruz East Mumbai - 400 098 Maharashtra, India Tel.: +91 22 6157 3000 E-mail: tvsscs_ipo@jpmorgan.com Investor Grievance E-mail: investorsmb.jpmipl@jpmorgan.com Website: www.jpmipl.com Contact Person: Saarthak Soni SEBI Registration No.: INM000002970	BNP Paribas 1-North Avenue, Maker Maxity, Bandra Kurla Complex, Bandra (E), Mumbai - 400 051 Maharashtra, India Tel.: +91 22 3370 4000 E-mail: dl.tvsscs.ipo@asia.bnpparibas.com Investor Grievance E-mail: indiainvestors.care@asia.bnpparib as.com Website: www.bnpparibas.co.in Contact Person: Soumya Guha SEBI Registration No.: INM000011534	Edelweiss Financial Services Limited 6" Floor, Edelweiss House, Off C.S.T. Road, Kalina, Mumbai - 400 098 Maharashtra, India Tel.: +91 22 4009 4400 E-mail: tvs.ipo@edelweissfin.com Investor Grievance E-mail: customerservice.mb@edelweissfin.com Website: www.edelweissfin.com Contact Person: Lokesh Shah SEBI Registration No.; INM0000010650	Equirus Capital Private Limited 12" Floor, C Wing, Marathon Futurex, N M Joshi Marg, Lower Parel, Mumbai - 400013 Maharashtra, India Tel.: +91 22 4332 0700 E-mail: tvs.ipo@equirus.com Investor Grievance E-mail: investorsgrievance@equirus.com Website: www.equirus.com Contact Person: Ankesh Jain SEBI Registration No.: INM000011286	Link Intime India Private Limited C 101, 247 Park, L.B.S. Marg, Vikhroli (West), Mumbai – 400 083, Maharashtra, India Tel.: +91 22 4918 6200 E-mail: tvs.ipo@linkintime.co.in Investor Grievance Email: tvs.ipo@linkintime.co.in Website: www.linkintime.co.in Contact Person: Shanti Gopalkrishnan SEBI Registration No.: INR000004058

All capitalized terms used herein and not specifically defined shall have the same meaning as ascribed to them in the DRHP.

Place: Madurai Date: February 12, 2022 On behalf of the Board of Directors

For TVS SUPPLY CHAIN SOLUTIONS LIMITED

Company Secretary and Compliance Officer

TVS SUPPLY CHAIN SOLUTIONS LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial public offering of its Equity Shares:

and has filed the DRHP with SEBI on February 12, 2022. The DRHP shall be available on the website of SEBI at www.sebi.gov.in, as well as on the websites of the Stock Exchanges i.e. BSE and NSE at www.bseindia.com and www.nseindia.com, respectively, and is available on the websites of the BRLMs, i.e. JM Financial Limited, Axis Capital Limited, BNP Paribas, Edelweiss Financial Services Limited and Equirus Capital Private Limited at www.jmfl.com, www.axiscapital.co.in, www.jpmipl.com, www.bnpparibas.co.in, www.edelweissfin.com and www.equirus.com, respectively. Any potential investor should note that investment in equity shares involves a high degree of risk and for details relating to such risk, please see the section entitled "Risk Factors" beginning on page 77 of the DRHP. Potential investors should not rely on the DRHP filed with SEBI for making any investment decision. The Equity Shares have not been and will not be registered under the United States Securities Act of 1933, as amended (the "U.S. Securities Act") or any other applicable law of the United States and, unless so registered, may not be offered or sold within the United States except pursuant to an exemption from, or in a transaction not subject to, the registration requirements of the U.S. Securities Act and applicable state securities laws. Accordingly, the Equity Shares are being offered and sold (a) in the United States only to "qualified institutional buyers" (as defined in Rule 144A under the U.S. Securities Act and referred to in the Draft Red Herring Prospectus as "U.S. QIBs"), in private transactions exempt from the registration requirements of the U.S. Securities Act, and (b) outside of the United States in offshore transactions as defined in and in compliance with Regulation S and the applicable laws of the jurisdiction where those offers and sales are made. There will be no public offering in the United States.

13 **ಫೆಬ್ರವರಿ** 2022 **ಭಾನುವಾರ** ಹುಬ್ಬಳ್ಳಿ



ಧಾರವಾಡ



ಶಿನಾವಣೆಗೂ ಪೂರ್ವದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಕಲ್ಪಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. 7 ವರ್ಷಗಳ ಅವಧಿಯಲ್ಲಿ 14 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ನುಡಿದಂತೆ ನಡೆಯದೇ ಯುವಕರ ದಾರಿ ತಪಿಸುವ ಕೆಲಸ ಮಾಡುತಿದಾರೆ. I −ಸಲೀಂ ಅಹ್ಮದ್, ವಿಪ ಸದಸ್ಯರು.

*** ಪ್ರಾಯೋಜಕರು *** ದಿನಾಂಕ: 13-02-2022 ಸಂಯುಕ್ತ ಕರ್ನಾಟಕ ಓದುಗರಿಗೆ ನೀರೆ ನಿನದೊಂದು ಹೀರೆ ಆಕರ್ಷಕ ಕೊಡುಗೆ. ನೀವು ಸೀರೆ ಗೆಲ್ಲುವ ಅದೃಷ್ಟವಂತರಾಗಿ ಈ ಕೂಪನ್ ನಿತ್ಯವೂ ಕತ್ತರಿಸಿ ಸಂಗ್ರಹಿಸಿ 30 ದಿನಗಳ ನಂತರ ಈ ಕೆಳಗಿನ ವಿಳಾಸಕ್ಕೆ ಕಳಿಸಿರಿ. ಲಕ್ಕಿ ಡ್ರಾ ಮೂಲಕ ಗೆಲ್ಲುವ 20 ಅದೃಷ್ಟವಂತರಿಗೆ ಆಕರ್ಷಕ ಗಂಗಾವತಿ'ಸ್ ಸಿಲ್ಲ್ ಪ್ಯಾಲೇಸ್ ವಿಳಾಸ : ವೀರ ವಿನದಣಂದು ಹೀರ ವಿಭಾದ, ಸಂಯುಕ್ತ ಕರ್ನಾಟಕ, ಕೊಪ್ಪಿಕರ ರೋಡ, ಹುಬ್ಬಳ್ಳ-20 CREMITATION. EUR - 580028, ERRT 0836-2364665, CR: 99001 ಸಂಯುಕ ಕರ್ನಾಟಕ, ನೌಕರರ ಭವನ, ಕಾಲೇಜು ರೋಡ, ಧಾರವಾಡ

ಕಾರ್ವಜನಿಕ ತಿಳುವಕರೆ ನೋಡಿಣ

ಇಂಡಪ್ಟೀಯಲ್ ಎಸ್ಟೇಬ್, ಗೋಶುಲ ರಸ್ತೆ.

ಹುಲ್ಲಳ್ಳ ಇವರ ತರುವಾಯ ಮತ್ತು ಅವರ

ನಿರ್ದೇಶನದ ಮೇರೆಗೆ ಕೊಡುವ ಸಾರ್ವಜನಿಕ

ಹುಬ್ಬಳ ಕಹರದ ಗೋಕುಲ ರಸ್ತೆಯಲ್ಲಿರುವ

ಆಸ್ಥಿ ಅವರ ಸಿಟಿ ಎಸ್ ನಂ. 477384772 ರಲ್ಲಿ

ಆರ್.ಎಸ್.ನಂ. 165/2 ಮತ್ತು ಆರ್.ಎಸ್.ನಂ.

174/1+2 ನೇದು ತತ್ರದರ್ಶಿ ಆಸತೆ ಪಕ್ರದಲ್ಲಿ

ಇರುವ ಜಮೀನು ಇದ್ದು, ಸದರ ಜಮೀನದಲ್ಲಿ

ನ್ಯಾಯಾಲಯದಲ್ಲಿ ನಮ್ಮ ಪಕ್ಷಗಾರರು ಅಸಲು

ದಾವಾ ನಂ. 174/2020 ನೇದ್ರನ್ನು ಹೂಡಿದ್ದು,

ಸದರ ದಾವೆಯಲ್ಲಿ ಮಾನ್ಯ ನ್ಯಾಯಾಲಯವು ಮೇಲಿನ ಪ್ರಾಟುಗಳ ಮಾಲ್ಟೇ ಹಕ್ಕು ಭೋಜಾ

ಮತ್ತು ಮಾಲ್ಕೀ ಹಕ್ಕನ್ನು ಇತರರಿಗೆ ವರ್ಗಾಯಿ ಸದಂತೆ ತಾತ್ಕಾಲಿಕ ತಡೆಯಾಚ್ಚೆಯನ್ನು ನೀಡಿದ್ದು

ವಸ್ತುಸ್ಥತಿ ಹೀಗಿರುವಾಗ ಕ್ರೀ ಉರಯ ರಾಖರಾವ ರೋಜರ ಮತ್ತು ಕೆಲವು ಮಧ್ಯ ರರ್ತಗಳು ಮೇಲೆ ನಮೂದಿಸಿದ ಪ್ರಾಟುಗಳನ್ನು

ಮಾರಾಟ ಮಾಡಲು ಪ್ರಯತ್ನಿಸುತ್ತಿರುತ್ತಾರೆ ಅಂತಾ

ಆದ್ದರಿಂದ, ನಮ್ಮ ಪಕ್ಷಗಾರರು ಸಾರ್ವ

ಜನಿಕರಿಗೆ ತಿಳಿಯಪಡಿಸುವದೇನೆಂದರೆ, ಮೇಲ್ನಾ

ಣಿಸಿದ ಪ್ರಾಟುಗಳ ಕುರಿತು ಯಾವದೇ ವ್ಯವಹಾರ ಮಾಡತಕ್ಷದಲ್ಲ. ಮಾಡಿದಲ್ಲಿ ಅಂತಹ ಪ್ರವಹಾ

ರಗಳು ನಮ್ಮ ಪಕ್ಷಗಾರರ ಮೇಲೆ ಬಾಂಧಾಯಿ

ಸುವದಿಲ್ಲ ಮತ್ತು ಅಂತಹ ವ್ಯವಹಾರಕ್ಕೆ ಅವರೇ

ಹೊಣೆಗಾರರಾಗುತ್ತೀರಿ ಅಂತಾ ಸಾರ್ವಜನಿಕರಿಗೆ

ಎಚ್ಚರಿಸಿ ಅವರ ಹಿತಕ್ಕಾಗಿ ಕೊಟ್ಟ ಸಾರ್ವಜನಿಕ

<u>ಶೀಮಡಿ ಸುನೀರಾ ಶಲನೂರ, ವಕೀಲರು</u>

ತಿಳುವಳಿಕೆ ನೋಟಿಸು.

ನಮ್ಮ ಪಕ್ಷಗಾರರಿಗೆ ತಿಳಿದುಬಂದಿರುತ್ತದೆ.

ಬೈಕ್ ಸವಾರನಿಗೆ ಬೆದರಿಸಿ 1.50 ಲಕ್ಷ ರೂ ದರೋಡೆ

ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಚಾಕುವಿನಿಂದ ತಿವಿದು ಹೆದರಿಸುವ ಮೂಲಕ 1.50 ಲಕ್ಷ ಹಣ, 12 ಗ್ರಾಂ ಚೈನ್ ಹಾಗೂ ಮೊಬೈಲ್ ದೋಚಿಕೊಂಡು ಹೋದ ಘಟನೆ ಕಳೆದ ರಾತ್ರಿ ನಡೆದಿದೆ. ಮೂಲತಃ ಬಿಹಾರ ರಾಜ್ಯದ ಹಾಲಿ ಗೋಕುಲ ರಸ್ತೆಯ ರವಿನಗರ ನಿವಾಸಿ ಕಮಲೇಶಕುಮಾರ ಯಾಧವ ಎಂಬುವರಿಗೆ ಮೂವರು ಅಡ್ಡಗಟ್ಟಿ ನಿಲ್ಲಿಸಿ ಹೆದರಿಸಿದ್ದಾರೆ. ಕಮಲೇಶಕುಮಾರ ಬೈಕಿನಲ್ಲಿ ಶ್ರೀಪದಮ ಪ್ಲಾಸ್ಟಿಕ್ ಪ್ಲಾಕ್ಟರಿ ಕಡೆಯಿಂದ ಪೂನಾ ಬೆಂಗಳೂರ ರಸ್ತೆ ಕಡೆ ಬರುತ್ತಿದ್ದಾಗ ಬುಡರಸಿಂಗಿ ಈದ್ಗಾ ಹತ್ತಿರ ಮೂವರು ಅಡ್ಡತರುಬಿ ಚಾಕುವಿನಿಂದ ತಿವಿದು ಹೆದರಿಸಿದ್ದಾರೆ. 1.50 ಲಕ್ಷ್ಮ ಹಣ, 12 ಗ್ರಾಂ ಚೈನ್ ಹಾಗೂ ವಿವೋ ಕಂಪನಿ ಮೊಬೈಲ್ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹುಬ್ಬಳ್ಳ ಗ್ರಾಮೀಣ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ.

ನಾಟಕ ನಂಪ್ಪ ಗುಣ ಇವರಿಂದ ಹೊಸ ನಾಟಕ ಬನಶಂಕರಿ ದೇವಿ ಜಾತೆಯಲ್ಲ ಜೀವರ್ಗಿ ರಾಜಣ್ಣ ಕೃತ 100ನೇ ಪ್ರಯೋಗದತ್ತ



ನಮ್ಮ ಸಂಸ್ಥೆಯ ನಾಟಕಗಳು ಫ್ರೀಯಾಗಿ ನೋಡಲು

Rajanna Jevargi Drama ಯು–ಟ್ಯೂಬ್ ಚಾನಲ್ ಸಬ್ಸೈಬ್ ಮಾಡಿಕೊಳ್ಳಿರಿ. 96205 60335

ಕೆಸರು ಬ್ಯಾಂಕ್ Canara Bank Logistur Syndicate

ಶಾಜೆ	ನಾಲಗಾರರ ಜಿನರು	ವಾಪನದ ವಿವರ	ನೋಂದಚೆ ಸಂಖ್ಯೆ	ಕಾಂಖ್ಯಭ ಬೆರೆ
ಪರೀಂದ್ರರ	ಥೀಮಪ್ಪ ಯಲ್ಲಪ್ಪ ಶಂಗನೂರ	ಮಾರುತಿ ಟೂರ್ ಎಸ್ ಡಿಸೇಲ್ ಕಾರ್	కేష-25 షష 9885	ta.2,30,000/-
ಆಟ್ಸ್ ೩ ಸಾಯನ್ಸ್ ಕಾಲೇಜ್, ಧಾರವಾಡ	ಮಾರುತಿ ಪಡಿಚಾರ	ಮಾರುತಿ ಸೀಘ್ಡ್ ವಿಎಕ್ಸ್ ವಿ ಬಿಎಸ್ – IV	ಕೆಎ-25 ಎಮ್೩ 1132	Ca.3,84,800/-
ಸ್ತೇಷನ್ ರಸ್ತೆ, ಹುಲ್ಲಿಕ್ಕ	ಶ್ರೀ ಅಬ್ಬರ್ ರಸೂಲ್ ಹೆಚ್. ಶಿವಲ್ಟ	ಬಾಬಾ ಆಲ್ಡಾ 1518 ಟ್ರಕ್	faccolosioù;	5a.11,94,800/
ಪ್ರೇಷನ್ ರಸ್ತೆ, ಹುಬಳ	ಶ್ರೀ ಅಬ್ಬಲ್ ರನೂಲ್ ಜೆಚ್. ಶಿವಲ್ಪ	ಟಾಬಾ ಆರ್ಥ್ವ 1518 ಟ್ರಕ್	faccolom/cóc	Ca.11,94,800/

<u>ಷರತ್ರಗಳು:</u> ನಮ್ಮ ಕೆನರಾ ಬ್ಯಾಂಕ್ ಶಾಖೆಯಿಂದ ಜಪ್ತಿ ಮಾಡಲಾದ ಮೇಲ್ಯಾಣಿಸಿದ ವಾಹನಗಳನ್ನು ಯಾದ ರೀತಿ ಇದೆಯೋ ಅದೇ ರೀತಿಯಲ್ಲಿ ವಿನಾಂಕ 28-02-2022 ರಂದು ಬೆಳಿಗೆ 10.30 ಗಂಟೆಗೆ ಹರಾಜು ಮೂಲಕ ಮಾರಾಟ ಮಾಡುವುದಕ್ಕಾಗಿ ಸೀಲ್ತ್ ಟೆಂಡರುಗಳನ್ನು ಅಷ್ಟಾನಿಸಲಾಗಿದೆ. ಆಸಕ್ತಿಯುಳ್ಳವರು ದೀನಾಂಕ 27-02-2022 ರಂದು ಸಂಜೆ 4.00 ಗಂಚೆಯೊಳಗಾಗಿ ತಮ್ಮ ಸೀಲ್ಸ್ ಚಂಡರುಗಳನ್ನು ಸಲ್ಲಿಸಬಹುದು. ಏಡಾಂಕ 28-02-2022 ರಂದು ಬೆಲಗ್ಗೆ 10.30 ಗಂಡೆಗೆ ಶವರಾ ವ್ಯಾಂಕ್ ಅಯಾ ಶಾಖೆಗಳಲ್ಲಿ ಸೀಲ್ಡ್ ಟೆಂಡರಗಳನ್ನು ತೆರೆದು ಮಾರಾಟ ಮಾಡಲಾಗುವುದು. ಆಸಕ್ತ ಬಿಡ್ದಾರರು ಮಾರಾಟದ ಪರತ್ತು ಮತ್ತು ನಿಬಂಧನೆಗಳಿಗಾಗಿ ಸಂಬಂಧಪಟ್ಟ ಶಾಖಾವ್ಯವಸ್ಥಾಪಕರನ್ನು ಬ್ಯಾಂಕಿನ ವೇಳೆಯಲ್ಲಿ ಭೇಟಿಯಾಗಿ ಪಡೆಯಬಹುದು.

ಅಧಿಕೃತ ಅಧಿಕಾರಿ

🔳 ಮುರುಡೇಶರ ಹಿರಾಮಿಕ್ಸ್ ಅಮಿಟೆಡ್ 🌉 V 🛮 ನೊಂದಾಯಿತ ಕಚೇರಿ: 604/B, ಮುರುಡೇಶ್ವರ ಭವನ, ಗೋಕುಲ ರಸ್ತೆ,

ස්ාහුණු - 580 030 🕿 0836-2331615/18 Fax:0836-4252583 CIN:L26914KA1983PLC005401 email:mclho@naveentile.com Website:www.naveentile.com

				ರೂ.ಲಕ್ಷಗಳಲ್ಲಿ
もな	ವಿವರಗಳು	31.12.2021ಕ್ಕೆ ಶ್ರೈಮಾಸಿಕಕ್ಕೆ ಕೊನೆಗೊಂಡ	31.12.2021 ವರ್ಷದ ವಿನಾಂಕದ ಅಂಕಿ ಆಂಶಗಳು	31.12.2020 ಕ ಕಳೆದ ವರ್ಷದಲ್ಲಿ ಅನುಗುಣವಾದ ತ್ರೈಮಾಸಿಕಕ್ಕೆ ಕೊನೆಗೊಂಡ
1	ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ	3,824.21	8,629.09	2,819.67
2	ಅವಧಿಗೆ ನಿವ್ವಳ ಲಾಧ/(ನಷ್ಟ) ತೆರಿಗೆಯ ಮುಂಚೆ (ವಿಶೇಷ ಮತ್ತು/ ಅಥವಾ ಅಸಾಧಾರಣ ವಸ್ತುಗಳು)	150.57	161.16	201.06
3	ನಿವ್ವಳ ಲಾಭ/(ನಪ್ಪ) ತೆರಿಗೆಯ ಅವಧಿಗೆ ಮುಂಚೆ (ವಿಶೇಷ ಮತ್ತು/ಅಥವಾ ಅಸಾಧಾರಣ ವಸ್ತುಗಳ ನಂತರ)	150.57	161.16	201.06
4	ನಿವ್ವಳ ಲಾಭ/(ನಷ್ಟ) ತೆರಿಗೆಯ ಅವಧಿಯ ನಂತರ (ವಿಶೇಷ ಮತ್ತು/ಅಥವಾ ಅಸಾಧಾರಣ ವಸ್ತುಗಳು)	125.00	133.80	201.06
27-0	ಕಾನೂನು ಸಮ್ಮಿತವಾದ ಲಾಭದ ಪಾಲು (ನಪ್ಪ) ಸಹವರ್ತಿಗಳನ್ನು ಲೆಖ್ನ ಪಾಕಲಾಗಿದೆ	29.61	55.77	
-	ಅವಧಿಗೆ ಒಟ್ಟಾರೆ ಸಮಗ್ರ ಆದಾಯದ (ತೆರಿಗೆಯ ನಂತರ) ಅವಕಗೊಂಡಿರುವ (ಲಾಭ/(ನಪ್ಪ) ಒಳಗೊಂಡಿದ್ದು) ಮತ್ತು ಇತರೇ ಸಮಗ್ರ ಆದಾಯ (ತೆರಿಗೆಯ ನಂತರ)	154.61	189.57	201.06
7	ಸಂದಾಯವಾದಈಕ್ತಿಟಿ ಪೇರುಬಂಡವಾಳ	5,233.91	5,233.91	4,758.17
8	ಹಿಂದಿನ ವರ್ಷದ ಪರಿಶೋಧಿತ ಬ್ಯಾಲೆನ್ಡ್ 'ಸೀಟಿನಲ್ಲಿ' ಸೂಚಿಸಿದಂತೆ ಮೀಸಲುಗಳು (ಮನರ್ಮೌಲ್ಯಕರಗೊಂಡ ಮೀಸಲು ಹೊರತುಪಡಿಸಿ)	27,838.29	27,838.29	28,671.41
C)	ಪ್ರತಿ ಷೇರಿಗೆ ಗಳಿಕೆಗಳು(ತಲಾ ರೂ.10/- ರ ಮುಂದುವರಿದ ಮತ್ತು ನಿಲ್ಲಿಸಿರುವ ಕಾರ್ವ್ಯಾಚರಣೆಗಳಿಗೆ) 1. ಮೂಲ 2.ಅಪಮೌಲ್ಯವಾದರು	0.295 0.268	0.362 0.329	0.42 0.42

ಸೂಚನೆ : 1) ದಿನಾಂಕ 31.12.2021ಕ್ಕೆ ಕೊನೆಗೊಂಡ ತ್ರೈಮಾಸಕಆರ್ಥಿಕ ಫಲಿತಾಂಶಗಳನ್ನು ಲೆಕ್ಷ ಪರಿಕೋಧನಾ ಸಮಿತಿಯು ಪರಿಶೀಲಿಸಿದ್ದು, ದಿ.12.02.2022 ರಂದು ನಡೆದ ಸಭೆಯಲ್ಲಿ ನಿರ್ದೇಶಕರುಗಳು ಅವರ ಸಭೆಯಲ್ಲಿ ಅನುಮೋದಿಸಿರುತ್ತಾರೆ. ಮತ್ತು ಕಂಪನಿಯ ಶಾಸನಬದ್ದ ಲೆಕ್ಷ ಪರಿಶೋಧಕರು ಸೀಮಿತ ಪರಿಶೀಲನೆ ಮಾಡಿರುತ್ತಾರೆ.

2) ಮೇಲೆ ತಿಳಿಸಿರುವುದು 2015 ರ ಸೆಬಿಪಟ್ಟೆ (ಇತರೆ ಬಹಿರಂಗ ಪಡಿಸುವಿಕೆ ಆಗತ್ಯಗಳು), ನಿಬಂಧನೆಗಳ ನಿಬಂಧನೆ 33 ರನ್ನಯ ಹೇರು ವಿನಿಮಯ ಕೇಂದ್ರಗಳಲ್ಲಿ ಸಲ್ಲಿಸಿರುವ ವಿವರವಾದ ನಮೂನೆಯ ಉದ್ದ ತವಾಗಿದೆ. ತೈಮಾಸಿಕ ಅರ್ಥಿಕ ಫಲಿತಾಂಶಗಳ ಪೂರ್ಣ ನಮೂನೆಯು ಷೇರು ವಿನಿಮಯ ಕೇಂದ್ರಗಳ ಸ್ಟೆಟ್ ಎಂದರೆ.ಬಿಎಸ್ ಇದೆಚ್ ಸ್ಟೆಟ್: WWW.bseindia.com (BSE),WWW.nseindia.com

(NSE) ಮತ್ತು ಕಂಪನಿಯ ವೆಬ್ಸ್ಟೆಟ್:www. naveentile.com ಇಲ್ಲಿ ಲಭ್ಯವಿರುತ್ತವೆ. 3) ಆಗತ್ರವಾದಡೆಯಲ್ಲಿ ಹಿಂದಿನ ಅವಧಿಗಳ ಅಂಕಿ ಅಂಶಗಳನ್ನು ಮರುಗುಂತು ಮಾಡಲಾಗಿದೆ. ನಿರ್ದೇಶಕರ ಮಂಡಳಿ ಆಚ್ಚೆಯ ಮೇರೆಗೆ

ಸ್ಥಳ : ಬೆಂಗಳೂರು ದಿನಾಂಕ: 12.02.2022

ಮುರುಡೇಶ್ವರ ಸಿರಾಮಿಕ್ ಲಿಮಿಟೆಡ್ ಪರವಾಗಿ ಸಹಿ/-ಸತೀಶ ಆರ್.ಶೆಟ್ಟಿ ಚೀರಮನ್ ಮತ್ತು ನಿರ್ವಾಹಕ ನಿರ್ದೇಶಕರು ಡಿಐಎನ್:00037526

ಎರಡಂಕಿಗೆ ಇಳಿದ

ಧಾರವಾಡ ಜಿಲ್ಲೆಯಲ್ಲಿ ಪ್ರಕರಣ ಎರಡಂಕಿಗೆ ಕೊರೊನಾ ಇಳಿದಿದ್ದು, ಶನಿವಾರ ಕೇವಲ 69 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1009 ಆಗಿದೆ. ಒಟ್ಟು 312 ಜನರು ಗುಣಮುಖರಾಗಿದ್ದಾರೆ. 16 ಜನ ತೀವ್ರ ನಿಗಾ ಘಟಕದಲಿ ಚಿಕಿತ್ತೆ ಪಡೆಯುತ್ತಿದ್ದಾರೆ. ಕಿಮ್ಸ್ ಬೆಳಗಾವಿ ಜಿಲ್ಲೆಯ ಸುರೇಬಾನ್ ಗ್ರಾಮದ ವ್ಯಕ್ತಿ ಎಸ್ಡಿಎಂ ಧಾರವಾಡದ ಯಾಲಕಿಶೆಟರ್ ಕಾಲೋನಿ ವ್ಯಕ್ತಿಸಾವನ್ನಪ್ಪಿದ್ದಾರೆ.

ಸಂಸ್ಥೆಯು ಮಾಡಿರುವುದು. ಕೊರೊನಾ ಪ್ರಕರಣ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯಿಂದ ಆಯೋಜನೆ ಕಲಾತ್ರಕ ಬ್ರ್ಯಾಂಡೆಡ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ

ಹುಬ್ಬಳ್ಳಿ: ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಭರಣ ಹುಬ್ಬಳ್ಳಿ _ ಮಳಿಗೆಯಲಿ ಪ್ರದರ್ಶನ ಉದ್ಘಾಟನೆಗೊಂಡಿದ್ದು, 20ರವರೆಗೂ ಮುಂದುವರಿಯಲಿದೆ. ಈ ಪ್ರದರ್ಶನದ ವಿಶೇಷತೆ ಎಂದರೆ ಹುಬ್ಬಳ್ಳಿಯಲ್ಲಿ ಮಾತ್ರ ಮಲಬಾರ್ ಆಯೋಜನೆ

ಶನಿವಾರ ನಗರದ ಬಾಲನಟಿ ಮತು ನೃತ್ಯ ಕಲಾವಿದೆ ಪ್ರಾಚಿ ನಾಯ್ಸ, ಕಿಮ್ಸ್ ವೈದ್ಯರಾದ ಡಾ. ಸಂಜೀವ ರಾಠೋಡ್ ಮತ್ತು ಕಾರ್ಯಕರ್ತೆ ರೂಪಸಿ ರೇಷ್ಟಾ ಫರ್ನಾಂಡಿಸ್ ಅವರು ಜಂಟಿಯಾಗಿ ಈ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿದರು. ಏನೇನುಂಟು?

ಈ ಆರ್ಟಿಸ್ಟ್ರಿ ಬ್ರ್ಯಾಂಡೆಂಡ್ ಜ್ಯುವೆಲರಿ ಶೋದಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವ ವಧುವಿನ ಅಲಂಕಾರಕೆ ಬಳಸುವ ವಿಶೇಷ ಆಭರಣಗಳು, ಐ.ಜಿ.ಐ.



ಆಯೋಜಿಸಿದ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕಲಾವಿದೆ ಪ್ರಾಚಿ ನಾಯ್ಕ, ಕಿಮ್ಸ್ ವೈದ್ಯರಾದ ಡಾ. ಸಂಜೀವ ರಾಠೋಡ್ ಮತ್ತು ಸಾಮಾಜಿಕ ಕಾರ್ಯಕರ್ತೆ ರೂಪಸಿ ರೇಷ್ಠಾ ಫರ್ನಾಂಡಿಸ್ ಅವರು ಜಂಟಿಯಾಗಿ ಉದ್ಘಾಟಿಸಿದರು.

ಬಾರತೀಯ ಪರಂಪರೆ ಬಿಂಬಿಸುವ

ಸಮಕಾಲೀನ

ಕರಕುಶಲತೆಯ ಸೊಬಗಿನ ಪಾರಂಪರಿಕ ಆಭರಣಗಳು, ಮನಮೋಹಕ ಅನ್ ಡೈಮಂಡ್ ಆಭರಣಗಳು, ಯುವತಿಯರ ಚಿಕ್ಕಮಕ್ಕಳಿಗಾಗಿಯೇ ವಿಶೇಷವಾಗಿ ಅತ್ಯಾಕರ್ಷಕ ರೂಪಿಸಲಾದ ವಿನ್ಯಾಸಗಳಿಂದ ಕೂಡಿದ ಆಭರಣಗಳು ಸೇರಿದಂತೆ ಹತ್ತು ಹಲವು ವಿಶೇಷ ಆಭರಣಗಳ ಸೊಬಗು ಈ ಮೇಳದಲಿ ಕಾಣಬಹುದಾಗಿದೆ ಎನ್ನುತದೆ ಸಂಸ್ಥೆ. ಗ್ರಾಹಕರು ಈ ಪ್ರದರ್ಶನದ ಅವಧಿಯಲ್ಲಿ ವಿಶೇಷ ಸೌಲಭ್ಯಗಳನ್ನು ಆನಂದಿಸಬಹುದಾಗಿದೆ ಹೇಳಿದೆ. ಮಲಬಾರ್ ಗೋಲ್ಡ್ ನ ಹುಬ್ಬಳ್ಳಿ ಶಾಖಾ ಮುಖ್ಯಸ್ಥ ನಿಸ್ಸಾಮ ಸಿಕ್ಕು, ಸಂಸ್ಥೆಯ ಧಾರವಾಡ ಮುಖ್ಯಸ್ಥ ಲಿಜೇಶ, ಮಾರುಕಟ್ಟೆ ವ್ಯವಸ್ಥಾಪಕ ಸಿರಾಜ್ ಮುಲ್ಲಾ, ಲಿಯಾಕತ್ ಅಲಿ ಬಂಕಾಮರ, ಶಶಿಕಲಾ ಚಂದನ್ನವರ, ದಿನೇಶ್, ಕೀರ್ತಿರಾಜ್ ಶಿವಕುಮಾರ ಹಿರೇಮಠ, ಮಹಮ್ಮದ್ ರಫಿ ಮಂಟಗಣಿ ಹಾಗೂ ಮಲಬಾರ್ ಗೋಲ್ಡಿನ ಸಿಬ್ಬಂದಿ ಮತ್ತು ಗ್ರಾಹಕರು



ಉಪಾಧ್ಯಕ್ಷರು, ಹುಬ್ಬಳ್ಳಿ ಸಾರ್ವಜನಿಕ <u>ಶೀ ಗಣೀಕ ಸಮಿತಿಗಳ</u> ಮಹಾ ಮಂಡಳ ಶ್ರೀ ಅಲ್ಲಾಫ್ ನವಾಜ್ ಎಂ. ಕಿರ್ಮೂರ ಅಜ್ಞಮಾನಿ ಬಳಗ

ಹುಬ್ಬಳ್ಜ ಆವೃತ್ತಿ ದರ

ಕೊಡುಗೆ ಅಚತೆ ದರ 790/-3+1 - 5+2 4x5 1260/- 3+1 - 5+2 4x10

ಜಾಹೀರಾತು ಪ್ರಕಟಣೆಯ ದಿನಾಂಕದ 24 ಗಂಟೆ ಮುಂಚಿತವಾಗಿ ನೀಡಬೇಕು.

ಹೆಸಲಿನಲ್ಲ ಖದಲಾವಣೆ | ನೌಕಲ/JOBS ಸವಿತಾ ನಿತ್ಯಾನಂದ ಭಂಡಾರಿ, ಗುಡ್-ಕಾಗಾಲ, ಕುಮಟಾ ಆದ ನಾನು ಈ ಮೂಲಕ ತಿಳಿಸುವುದೇನೆಂದರೆ, ಮದುವೆ ಪೂರ್ವ ನನ್ನ ಹೆಸರು **ಸವಿತಾ ಸಾಯ್ದ್** ಎಂದು ಶಾಲಾ ವರ್ಗಾವಣೆ ಪತ್ರದಲ್ಲಿ ದಾಖಲಾಗಿದ್ದು, ಮದುವೆ ನಂತರ ನನ್ನ ಆಧಾರ ಕಾರ್ಡ್, ರೇಶನ್ ಕಾರ್ಡ್ ಹಾಗೂ ಇನ್ನಿತರ

ದಾಖಲೆಗಳಲ್ಲಿ ಸೆವಿತಾ ಭಂಡಾಲಿ ಎಂದು ದಾಖಲಿಸಿದ್ದೇನೆ. ಈ ಮೇಲ್ಬಾಣಿಸಿದ **ಸವಿ**ತಾ ಭಂಡಾಲಿ ಮತ್ತು ಸವಿತಾ ನಾಯ್ತ್ ಈ ಎರಡೂ ಹೆಸರು ನನ್ನದೇ ಇರುತ್ತದೆ ಎಂದು ಕುಮಟಾ ನೋಟರಿಯವರಾದ ಶೀ ಪಿ.ಜಿ. ಹೆಗಡೆಯವರೆದುರು ಪ್ರಮಾಣೀಕರಿಸಿದ್ದೇನೆ.

LP Gas ಗೋಡೌನ್ ಬಾಡಿಗೆಗೆ ಲಭ್ಯವಿರುತ್ತದೆ

ದಾರವಾಡ ತಾಲೂಕಿನ

ಶಿವಳ್ಳಿ ಗ್ರಾಮದ ನವಲಗುಂದ ರೋಡ್ ಹತ್ತಿರ ಇರುವ 12,000 Kg ಸಾಮರ್ಥ್ಯದ PESO ಮಾನ್ಯತೆ ಪಡೆದ, ಸೂತ್ರಲೂ ಕಂಪೌಂಡ್

ಇರುವ LP Gas ಗೋಡೌನ್ ಬಾಡಿಗೆಗೆ ಲಭ್ಯವಿರುತದೆ. ಆಸಕರು ಸಂಪರ್ಕಿಸಬೇಕಾದ ಮೊ.ನಂ. 9243280584, 9242604796

ನೌಕಲ/JOBS

EMPLOYEE OPPORTUNITY

ಮಹಿಳಾ ಎಸ್.ಎ.ಜಿ.ಜಿ. ಅಭಿವೃದ್ಧಿ

ಕೇಂದ್ರದ ರಾಜ್ಯವ್ಯಾಪಿಯಲ್ಲಿರುವ ಎಲ್ಲಾ

ಜಿಲ್ಲೆಗಳಲ್ಲಿ ಹೊಡೆಕ್ಸ್ ಅಭಿವೃದ್ಧಿಗಾಗಿ

ಫೀಲ್ಡ್ ಕೆಲಸಕ್ಕಾಗಿ ಮಹಿಳಾ

ಅಭ್ಯರ್ಥಿಗಳು ಬೇಕಾಗಿದ್ದಾರೆ. (ವಿಧವಾ

ಮಹಿಳೆಗೆ ಪ್ರಾಧಾನ್ಯತೆ) ವಸತಿ ಸೌಲಭ್ಯ

ಹಾಗೂ ಫಿಕ್ಡ್ ಗೌರವಧನ) ಹೆಚ್ಚಿನ

ಗೌರವಧನದೊಂದಿಗೆ ಅಭಿವೃದ್ಧಿ

ಕೆಲಸಕ್ಕಾಗಿ ಮಹಿಳಾ ಮೇಲ್ವಿಚಾರಕರಾಗಿ

ಸಲಕಿನಕೊಪ್ಪ ಗ್ರಾಮ, ಹಳೆಯಾಳ ರಸ್ತೆ, ಜಿ: ಧಾರವಾಡ

ವೃದ್ಧಾಶಮ ಹೇರ ಬಯಸುವವರಿಗೆ

ಹುದ್ದೆಯಲ್ಲಿಯ ಬೇಕಾಗಿದ್ದಾರೆ.

ಮಾರುವದಿದೆ

ಹೊಸದಾಗಿ ಕಟ್ಟಿರುವ, ಹುಬ್ಬಳ್ಳಿ–ಧಾರವಾಡ ಮುಖ್ಯ ರಸ್ತೆಗೆ

ಹೋಲೀಸ ಕಮೀಶನರ ಆಫೀಸು ಎದುರಿಗೆ ಇರುವ 2 BHK ಅಪಾರ್ಟಮೆಂಟ ಮಾರುವದಿದೆ.

ಸಂಪರ್ಕಿಸಿರಿ:

ಉದ್ಯೋಗ ಮೇಆ/JOBS ಸರಕಾರ / ಸಹಕಾರ / ಬ್ಯಾಂಕ್ ಖಾಸಗಿ ಕಂಪನಿಗಳಲ್ಲಿ ಉದ್ಯೋಗ SSLC ಪಾಸ್ ಫೇಲ್ / ಡಿಗ್ರಿ ಹೊಂದಿದ ಮಹಿಳಾ ಅಭ್ಯರ್ಥಿಗಳಿಗೆ ಮಹಿಳಾ ಕೇಂದ್ರದಲ್ಲಿ ಮಹಿಳೆಯರಿಗೆ ನೌಕರಿ.

ಹೋಮ್ ನರ್ಸಿಂಗ್ ದಲ್ಲಿ 24 x 7 ನೌಕರಿ

ಅಡುಗೆ ಮಾಡಲು ಮಹಿಳೆರಿಗೆ ಕೆಲಸ

ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ನೌಕರಿ

ಸ್ಥಳ: ಬಿ.ಕ.ಬ. ಸಭಾಂಗಣ, HBL 0836-2334499

PLOT FOR SALE

ಹುಬ್ಬಳ್ಳ 80ft ಗೋಕುಲ

ರೋಡಿಗೆ ಹೊಂದಿಕೊಂಡಿರುವ

INFOSYS and AIRPORT ne

ಹತ್ತಿರವಿರುವ ಪ್ಲಾಬುಗಳು

ವ್ರಸನ ಮುಕ್ತಿ ಹಾಗೂ

ಲ್ಹೆಂಗಿಕ ಸಮಸ್ಥೆ

ಶೀಘ್ರಸ್ಥಲನ, ನಮಸಂಕತೆ, ಹಸ್ತಮೈಥುನ,

ಅಶಕತೆ, ಸಿಗರೇಟ, ತಂಬಾಕು.

ದಾರು ಬಿಡಿಸುವ ಮಾತ್ರೆ ಸಿಗುತ್ತವೆ.

ಕೊರೊನಾ ಸಮಯದಲ್ಲಿಯೂ

ರೋಗಿಗಳನ್ನು ದಾಖಲಿಸಿಕೊಳ್ಳುವ

ಸೌಲಭ್ಯವಿದೆ.

ನಿರ್ಮಲ್ ಹಾಸ್ತಿಟಲ್

ವ್ಯಸನ ಮುಕ್ತಿ ಕೇಂದ್ರ

9141146530 ಶ್ರೀಕೃಷ್ಣ ಧಾಮ ಅನಂದಾಶ್ರಮ ಭ್ರಸ್ಪ (ರಿ)

Highway Touched 1 km from KALAGHATGI 2 Acre Land.

CONTACT

ಪ್ಲಾಟುಗಳು ಮಾರಾಟಕ್ಷಿವೆ ಹುಬ್ಬಳ್ಳ ಧಾರವಾಡ ಮಧ್ಯ

ಮಹಿಳಾ ಎಸ್. ಎಚ್. ಜಿ. ಅಭಿವೃದ್ಧಿ

ಕೇಂದ್ರದ ರಾಜ್ಯ ವ್ಯಾಪ್ತಿಯಲ್ಲಿರುವ

ಎಲ್ಲಾ ಜಿಲ್ಲೆಗಳಲ್ಲಿ ಜ್ರೊಚಿಕ್ಟ್

ಅಭಿವೃದ್ಧಿಗಾಗಿ ಮತ್ತು ಫೀಲ್ಡ್

ಕೆಲಸಕ್ಕಾಗಿ ಮಹಿಳಾ ಅಭ್ಯರ್ಥಿಗಳು

ಬೇಕಾಗಿದ್ದಾರೆ. (ವಿಧವಾ ಮಹಿಳಾ

ಆಭ್ಯರ್ಥಿಗಳಿಗೆ ಪ್ರಾಧಾನ್ಯತೆ) ವಸತಿ

ಸೌಲಭ್ರದೊಂದಿಗೆ ಫಿಕ್ಸ್ ಗೌರವಧನ

ಹೆಚ್ಚಿನ ಗೌರವದೊಂದಿಗೆ ಅಭಿವೃದ್ಧಿ

ಕೆಲಸಕ್ಕಾಗಿ ಮಹಿಳಾ ಮೇಲ್ವಿಚಾರಕರಾಗಿ

ಹುದೆಯಲ್ಲಿ ಬೇಕಾಗಿದ್ದಾರೆ.

ನವನಗರದ

ಪಂಜಾಕರಿ ನಗರ ಕಲ್ಲಿ ಎಲ್ಲ ಸೌಕರ್ಯವುಳ ಪ್ಲಾಟುಗಳು ಲಭ್ಯವಿರುತ್ತವೆ

ಕಳೆದ 22 ವರ್ಷಗಳಿಂದ ಹಿರಿಯರ ಸೇವೆಯಲ್ಲಿರುವ ಶ್ರೀಕೃಷ್ಣ ಧಾಮ ಆನಂದಾತ್ರಮದ ವೃದ್ಯಾತ್ರಮದಲ್ಲಿ ಕೆಲವೇ ಪ್ರವೇಶಗಳು ಲಭ್ಯವಿರುತ್ತವೆ

0836-2334499 0836-2334499

ಪ್ರವೇಶಕ್ಕೆ ಸಂಪರ್ಕಿಸಿರಿ: 9845731948 9743724756 9945339169

POLY HOUSE



Area: 1 Acre, Near National Highway Post: Belligatti, Tq: Kundgol Dist: DHARWAD

≠ೋನ: 0233-2225060 09922646566, 09964440806 NEFT (ನಫ್) ಮೂಲಕ ಬ್ಯಾಂಕ್ ಬಾತೆಗೆ ಹಣ ಸಂದಾಯಿಸುವ ವಿವರ

ಒಿದುಗರ ಗಮನಕ್ಕ

ಪತಿಕೆಯಲಿ ಪ್ರಕಟವಾಗುವ ಜಾಹೀರಾತುಗಳು

ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ

- ಜಾಹೀರಾಖ ವ್ಯವಸ್ಥಾಪಕರ

ಆಂಡ್ರಾಯ್ಡ್ ಸಾಫ್ಟ್ ವೇರ್ ಅಪಿಕೇಶನ್ ಅಭಿವೃದ್ಧಿ



ಸಾಫ್ಟ್ ವೇರ್ ಅಪ್ತಿಕೇಶನ್ ಅಭಿವೃದ್ಧಿಪಡಿಸಿದ ಕಎಲ್ಇ ತಾಂತ್ರಿಕೆ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕರನ್ನು ನೈಋತ್ಯ ರೈಲ್ವ್ ವತಿಯಿಂದ ಸತ್ತರಿಸಲಾಯಿತು.

ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈಲು ಕಾರ್ಯಾಚರಣೆ ತರಬೇತಿಗೆ ಅನುಕೂಲತೆ ಕಲ್ಪಿಸುವ ಆಂಡ್ರಾಯ್ಡ್ ಸಾಫ್ಟ್ ವೇರ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. 3ನೇ ವರ್ಷದ ವಿದ್ಯಾರ್ಥಿನಿಯರಾದ ವೈಷ್ಣವಿ, ಅಕ್ಷಿಣಿ ಹಾಗೂ ಅನುಸೂಯಾ ಅವರು ಕಂಪ್ಯೂಟರ್ ಸಾಯನ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ರೈಲ್ವೆ ಇಂಟರ್ನ್ಶಿಪ್ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕೋಚಿಂಗ್ ಆಪರೇಶನ್**ನಲ್ಲಿ ರೇಕ್ ಲಿಂಕ್** ಮಾಹಿತಿ ನೀಡಲು ಅನುಕೂಲವಾಗಲಿದೆ. ಮುಖ್ಯ ಆಪರೇಶನ್ ವ್ಯವಸ್ಥಾಪಕ ಎಚ್.ಎಸ್. ವರ್ಮಾ ಹಾಗೂ ರಾಜಲಿಂಗಂ ಬಸು ಕಡಿಮೆ ಅವಧಿಯಲ್ಲಿ ವಿದ್ಯಾರ್ಥಿನಿಯರು ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ್ದನ್ನು ಶ್ಲಾಘಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಹೆಸರಲಿ ವಂಚನೆ

ಹುಬ್ಬಳ್ಳಿ: ಹೊಸ ಕ್ರೆ ಡಿಟ್ ಕಾರ್ಡ್ ಪಡೆದಿದ್ದ ವ್ಯಕ್ತಿಗೆ ಬ್ಯಾಂಕಿನ ಅಧಿಕಾರಿಯ ಹೆಸರಿನಲಿ ಕರೆ ಮಾಡಿ ವಿವಿಧ ಮಾಹಿತಿ ಪಡೆದು 44 ಸಾವಿರ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಯುನೂಸ್ ಛಡಿದಾರ ಎಂಬುವರಿಗೆ ರಾಕೇಶ ಎಂಬಾತನ ಹೆಸರಿನಲ್ಲಿ ವಂಚಿಸಲಾಗಿದೆ. ದೂರುದಾರ ಕೈಡಿಟ್ ಕಾರ್ಡ್ ಕಳೆದುಕೊಂಡಿದ್ದು, ಆ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿದ್ದ ಅಪರಿಚಿತ ನಂಬಿಸಿ ಹೊಸ ಕಾರ್ಡ್ ನೀಡುವುದಾಗಿ ಹಳೆ ಕಾರ್ಡ್ ಬ್ರಾಕ್ ಮಾಡಿಸಿದ್ದಾರೆ. ಹೊಸ ಕಾರ್ಡ್ ಬಂದ ಮೇಲೆ ಮತ್ತೆ ಕರೆ ಮಾಡಿ ಕಾರ್ಡ್ ಆ್ಯಕ್ಷೀವ್ ಮಾಡುವುದಾಗಿ ಹೇಳಿ ಓಟಿಪಿ ವಿವಿಧ ಮಾಹಿತಿ ಪಡೆದು 44,440 ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಸಿಮ್ ಬಾಕ್ ವಂಚನೆ

ಹುಬ್ಬಳ್ಳಿ: ಮೊಬೈಲ್ ಸಿಮ್ ಬ್ಲಾಕ್ ಆಗಿದೆ ಎಂದು ನಂಬಿಸಿ ಕೆವೈಸಿ ಅಪ್ಡೇಟ್ ಮಾಡುವುದಾಗಿ ವಿವಿಧ ಮಾಹಿತಿ ಪಡೆದು ವ್ಯಕ್ತಿಗೆ 52 ಸಾವಿರ ವಂಚಿಸಲಾಗಿದೆ.

ಗೋಕುಲ ರೋಡ್ ನಿವಾಸಿ ಮನೋಹರ ಗೋಸಿ ಎಂಬುವರಿಗೆ ವಂಚಿಸಲಾಗಿದೆ. ಸಿಮ್ ಬಾಕ್ ಆಗಿದೆ ಎಂದು ಮೆಸೇಜ್ ಕಳುಹಿಸಿದ್ದಾರೆ. ನಂತರ ದೂರುದಾರರು ಅದರಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ ಕೆವೈಸಿ ಅಪಡೇಟ್ ಮಾಡುವುದಾಗಿ ಹೇಳಿ ಓಟಿಪಿ ಪಡೆದು 52 ಸಾವಿರ ರೂ ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಹುಬ್ಬಳ್ಳ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಗಣಾರಾಧನೆ ಜೀತನಕುಮಾರ ಶಂಕ್ರಪ್ಪ ಕಳಸಣ್ಣವರ

ಸಾ: ಗಾಮನಗಟ್ಟಿ, ತಾ: ಹುಬ್ಬಳ್ಳಿ ಇವರು ದಿನಾಂಕ : 10-02-2022 ರಂದು ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮತರ ಶಿವಗಣಾರಾಧನೆಯನ್ನು ಸೋಮವಾಣ ದಿನಾಂಕ : 14-2-2022 ಮಧ್ರಾಹ 12-00 ಗಂಟೆಗೆ ಗಾಮನಗಟ್ಟ ಗ್ರಾಮದ ಸ್ವಗ್ರಹದಲ್ಲಿ ನೆರವೇರಿಸ

ಲಾಗುವುದು. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸುವ ದುಖತಪ್ಪ: ಕಳಸಣ್ಣವರ ಪರಿವಾರ ಮತ್ತು ಅಪಾರ ಬಂಧು-ಬಳಗ Mobile: 96633 33904

ಶಿವಗಣಾರಾಧನೆ





ಶ್ರೀಮತಿ ಶಾರದಾ ಬಸವಣ್ಣೆಪ್ಪ ಬೆಟಗೇಲಿ

ಸಾ။ ಸುಳ್ಳದಮಠ ಕಂಪೌಂಡ, ಸಪ್ರಾಮರ, ಧಾರವಾಡ ಇವರು ದಿನಾಂಕ: 11-02-2022ರಂದು ತಮ್ಮ 73ನೇ ವಯಸಿನಲ್ಲಿ ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ತನ್ನಿಮಿತ್ತ ಮೃತರ ಶಿವಗಣಾರಾಧನೆಯನ್ನು ದಿನಾಂಶ: 14-02-2022 ಸೋಮವಾರ ಮಧ್ಯಾಹ್ನ 12 ಗಂಟೆಗೆ ಧಾರವಾಡದ ಸ್ಥಗ್ನಹದಲ್ಲ ನೆರವೇರಿಸಲಾಗುವುದು. ಕಾರಣ ತಾವುಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿ.

ದುಜತಪ್ಪ ಮಕ್ಕಳು: ಸಂಗೀತಾ, ಅರುಡ, ರೂಪಾ, ಗಿಲೀಶ, ಸೊಸೆಯಂದಿರು: ಸುಮನ, ದೀಪಾ ಉಕಯ: ಶಿವಾನಂದ ಬನ್ನೂರ (ವಕೀಲರು) ಮೊಮ್ಮಕ್ಕಳು: ಪ್ರೀಯಾ, ಗಾಯಲ್ರಿ, ಪ್ರೀತಮ್, ಯೋಗೇಶ, ಕೀರ್ವಿ, ಅಕ್ಷರಾ, ಅಮೃತ, ಶೇಯಾ, ಅಪಾರ ಬಂಧು–ಬಳಗ ಹಾಗೂ ಮಿತ್ತರು.

ಶ್ರೀ ಯೋಗೀಶ್ವರ ಎಜೆಸ್ಪಿಸ್ ಹೋಲ್ ಸೇಲ್ ಔಷಧ ವ್ಯಾಪಾರಸ್ಥರು, ಧಾರವಾದ ಮೊ.: 9980586180, 9845706871

LAND FOR SALE

9886762360 9535901108 2110440504

BEAUTY PARLOUR

Facial (all types)

Beach (all types)

4) Full Body Waxing

6) Spa Pedicure

7) Spa Manicure

8) Body Massage Spa

11) HD Bridal Makeup

12) Saree Design

14) Bridal Jewellery

bridal mother.

13) Hair Style

9) Pre wedding shoot makeup

10) Bridal Mehandi Design

15) One time free makeup for

Opp. Garden Hotel, Near Railway

Bridge, Gadag Road, Hubballi.

: Contact :-

<u>9738447787</u>

2) De-Tan

5) Hair Spa

Bridal Makeup Home Service:

ಶೀಘ್ರ ಸ್ಥಲನ, ಹಸ್ತ ಮೈಥುನ, ಸ್ಪಪ್ತದೋಷ್ಟ ನರಗಳ ದೌರ್ಬಲ್ಯತ್ತೆ, ತಾರುಣ್ಯ ನಾಶ, ಸಂತಾನ ದೋಷ್ಟ

ಲೈಂಗಿಕ ಸಮಸ್ಯೆಗೆ ಭೇಟಿಯಾಗಿ. ಲಾಜ, ಕೈಕೀನಿ ರಸ್ತೆ

Oಕ್ ನೀಲಾ: 13 ಗೋಕಲ ರಸಿಡೆನಿ ಲಾಚ್ ರಾಣ ಎಪ್.ಅಯ್. ದೊಡ್ಡಮನಿ ಮಾಡಾ ಡಮ್ಣಾಗಿ ಕಾಂಪ್ಲೆಕ್, 1ನೇ ಮಹಡಿ, ನಂ.26, ಹಳೇಬಸ್ಸ್ಟ್ಯಾಂಡ ಎದುರಿಗೆ, ಹುಬ್ಬಳ್ಳ M:9740523710

3) ಹಣ ಸಂದಾಯದ ಹೆಸರು: LOKA SHIKSHANA TRUST

BRANCH: KASTURBA ROAD, BANGALORE-56000

6) ವಿ.ಸೂ: ತಾವು ಜಮೆ ಮಾಡಿದ ಪೇ ಇನ್ ಸ್ಟಿಪ್ ಜೊತೆಗೆ ಪ್ರಕಟಿಸಬೇಕಾದ ಜಾಹೀರಾತನ್ನು

ಹಿ.ಡಿ. ಶಅಸುವುದಿದ್ದಲ್ಲ ಸಂಯುಕ್ತ ಕರ್ನಾಟಕ ಹೆಸಲಿನಲ್ಲ ಕಳುಹಿಸಬೇಕು.

TOWNS AND FARE BY

ಟರ ಟಾಹೀರಾಮ..... ಅಗಾರ ಶಲವಾಂಶ! ಟಾಹೀರಾತಿಗಾಗಿ ನಂಸಕೀನಿರಿ:

ಪಂಪರ್ಕಿಸಲ: ಮಾ: 9900049656

ടു-ൽം: skhubli@gmail.com

4) ಬ್ಯಾಂಕ್ ಹೆಸರು : KARNATAKA BANK

5) angar nost: AAATL 1086H

ಸಂ.ಕ. ಕಟೇರಿಗೆ ಕಳುಹಿಸಬೇಕು.

Contact

ರೈಲ್ವೆ ಸ್ಟೇಶನ್ ಪತ್ರಿದ, **ಮಿರೆಟ**, ಜಿ: ಸಾಂಗಲಿ (ಮಹಾರಾಷ್ಟ್ರ

1) A/c No. (3718 No.) 0832000101347401 2) IFSC CODE (ದಿಎಫ್ಎಸ್ಸ್ ಸಂಕೇಶ): KARB 0000083

ವಿಶ್ವಾಸಮೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ಮುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ ಸಾರ್ವಜನಿಕರು ಜಾಹೀರಾತುದಾರರೊಡನೆಯೇ

ಜವಾಬ್ದಾರಿಯಾಗುವುದಿಲ್ಲ

epaper.samyukthakarnataka.com